

ರಂಗನ ನೋಡಿರೆ ರಾಯಚೆನ್ನಿಗ ನರಸಿಂಗನ

(version – 2)

1. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, Page No. 491.
2. **Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, Page No. 318.
3. **Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchha Rayaru, Page No. 88.
4. **Note:** There are two versions available which have different wordings and no. of stanzas. Both the lyrics are being followed by many singers. Hence, they are listed separately as Version – 1 and Version – 2.
5. **Note:** Version – 1 (rangana nODire rAja kuvara) is as per Ref. 1 and Ref. 2. Singer has followed these wordings.
6. **Note:** Version – 2 (rangana nODire rAya-chenniga) is as per Ref. 3. Singer has followed these wordings.
7. **Note:** Ankita is same in both the versions.
8. **Note:** One more observation: As per authors of Ref. 2, Version-1 song may be written/sung in Tirupati. But, as per authors of Ref. 3, Version-2 song may be written/sung in Srirangapatna, Karnataka.

ರಾಗ: ಭೈರವಿ

ತಾಳ: ಅಟ

ರಂಗನ ನೋಡಿರೆ ರಾಯಚೆನ್ನಿಗ ನರ-

ಸಿಂಗನ ದೇವಕಿ ದೇವಿಯ ಸುತನ || ಪ ||

ಧಳಧಳಿಸುವ ನಗುಮೊಗದ ಚೆನ್ನಿಗನ

ಪೊಳೆವ ವಜ್ರರದ ಕಿರೀಟವಿಟ್ಟವನ

ಪ್ರಳಯ ಕಾಲದಿ ವಟಪತ್ರ ಶಯನನ

ನಳಿನಭವನ ನಾಭಿಯಲ್ಲಿ ಪೆತ್ತವನ || ೧ ||

ಆಣಿ ಮುತ್ತಿನ ದಂಡು ಮಕರ-ಕುಂಡಲನ
ಭಾನು ಪ್ರಭೆಯ ಭುಜಕೀರ್ತಿಯೊಪ್ಪುವನ
ಕಾಣಿಸೆ ಅಪರಂಜಿ ಕಡಗ ಕಂಕಣ ಹೊಸ
ಮಾಣಿಕದುಂಗುರವಿಟ್ಟು ಮೆರೆವನ || ೨ ||

ಕಮಲಾ-ಮನೋಹರ ಕಮಲಜ ಪಿತನ
ರಮಣಿಗೆ ಪಾರಿಜಾತವನೇ ತಂದವನ
ಕೃಮದಿಂದ ಭಸ್ಮಾಸುರನ ಕೊಂದವನ
ರಮೆಯಾಣ್ಮನೆನ್ನಲು ಇಹಪರವೀವನ || ೩ ||

ಶುಕ್ರವಾರದ ಪುಲಕು ಪೂಜೆಗೊಂಬುವನ
ಸಕ್ಕರೆ-ಹಾಲು ಬೆಣ್ಣೆಯ ಮೆಲ್ಲುವವನ
ಗಕ್ಕನೆ ಸುರರಿಗೆ ಅಮೃತವಿತ್ತವನ
ರಕ್ಕಸದಲ್ಲಣ ರಾವಣಾಂತಕನ || ೪ ||

ಪಾಪವಿನಾಶದಿ ಸ್ನಾನವ ಮಾಡಿ
ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ
ಈ ಪರಿಯಿಂದಲಿ ಮೂರುತಿ ನೋಡಿ
ಶ್ರೀಪತಿ ಪುರಂದರ ವಿಠಲನ ಪಾಡಿ || ೫ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ದಾಸರು ಬೇರೆಬೇರೆ ವಿಷ್ಣು ಕ್ಷೇತ್ರಗಳನ್ನು ಯಾತ್ರೆ ಮಾಡುತ್ತಾ ಅಲ್ಲಲ್ಲಿಯ ವಿಗ್ರಹಗಳನ್ನು ಕುರಿತು
ಹಾಡುಗಳನ್ನು ರಚಿಸಿದ್ದಾರೆ.

ಶ್ರೀರಂಗಾಪಟ್ಟದಲ್ಲಿರುವ ರಂಗನಾಥನನ್ನು ಕುರಿತು ರಚಿಸಿದ ಕೀರ್ತನೆ.

ಚೆನ್ನಿಗ = ಚೆಲುವ

ನಳಿನಭವ = ಬ್ರಹ್ಮ

ಆಣಿಮುತ್ತ = ದೊಡ್ಡ ಮುತ್ತ

ಮಕರ ಕುಂಡಲ = ಮೊಸಳೆಯ ಆಕಾರದ ಕಿವಿಯ ಆಭರಣ

ಭುಜಕೀರ್ತಿ = ಭುಜಕಿರೀಟ

ಅಪರಂಜಿ = ಶುದ್ಧ ಬಂಗಾರ

ರಮಣಿ = ರುಕ್ಮಿಣಿ

ಪುಲಕು ಪೂಜೆ = (ಪೂಜೆಯ ಪ್ರಕಾರ) ಪುನುಗು ಪೂಜೆ ಇರಬಹುದೆ ?

ತಲ್ಲಣ = ಪೀಡಕ

ಪಾಪವಿನಾಶ = ಕಾವೇರಿಯಲ್ಲಿಯ ಒಂದು ತೀರ್ಥ. (ತಿರುಪತಿಯಲ್ಲಿಯೂ ಪಾಪವಿನಾಶನವೆಂಬ ಹೆಸರಿನ ತೀರ್ಥವಿದೆ)

ಬಾಪರಿ - ಬಾಹುಪೂರ, ತೋಳಿನಲ್ಲಿ ತೊಡುವ ಬಳೆ.

ಗಕ್ಕನೆ - ಇದ್ದಕ್ಕಿದ್ದಂತೆ, ಪೂರ್ವಸೂಚನೆಯಿಲ್ಲದೆ; ಸಮುದ್ರ ಮಥನದ ಸಂದರ್ಭದಲ್ಲಿ ವಿಷ್ಣುವು ಮೋಹಿನಿಯಂತೆ ಬಂದು ದೇವತೆಗಳಿಗೆ ಅಮೃತವನ್ನು ದೊರಕಿಸಿಕೊಟ್ಟು ಅಸುರರ ಕೈತಪ್ಪಿಸಿ ಕಣ್ಮರೆಯಾದ ಹಿನ್ನೆಲೆ.

ಈ ಪರಿ - ಈ ರೀತಿಯಲ್ಲಿರುವ ಮೂರ್ತಿಯನ್ನು.

Classification: Keerthane

Ankita: purandara vittala

Location: Srirangapatna, Karnataka

Category: Krishna Stuti, Vishnu Stuti, Mahatmya Gynana

Sub-Category: ranga, Krishna, Devaki, Narasimha, abharana, pralaya, Aladele, bangara, ungura, padma, brahma, asura, Rukmini, puje, sakkare, benne, sura, amruta, asura, ravana, papa, snana, sripati, pArijAtha, Srirangapatna

Pravachana: NA

Explanation: NA